

## ರೋಗಿಗಳ ಹಕ್ಕುಗಳು ಮತ್ತು ರೋಗಿಯ ಬಾಧ್ಯತೆಗಳು / ಕರ್ತವ್ಯಗಳು

### ಸಾಗರ್ ಹಾಸ್ಪಿಟಲ್ಸ್-ಡಿಎಸ್‌ಐಯ ರೋಗಿಯಾಗಿರುವ ನಿಮ್ಮ ಹಕ್ಕು:

- **ಮಾಹಿತಿ ಹಕ್ಕು:** ನಿಮ್ಮ ಚಿಕಿತ್ಸೆ ವೈದ್ಯರ ಹೆಸರು, ಅರ್ಹತೆಯ ಬಗ್ಗೆ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀವು ಹೊಂದಿದ್ದೀರಿ, ನಿಮ್ಮ ಆರೋಗ್ಯ ಸ್ಥಿತಿ, ಸಂಭವನೀಯ ಭರ್ತಿ ಮತ್ತು ಅದರ ತಡೆಗಟ್ಟುವಿಕೆ, ಚಿಕಿತ್ಸೆಯ ಯೋಜನೆ, ಚಿಕಿತ್ಸಾ ಯೋಜನೆಗಳಲ್ಲಿ ಬದಲಾವಣೆ, ಔಷಧಿಗಳ ಬಳಕೆ, ಆಹಾರ ಮತ್ತು ಪೋಷಣೆ, ಅಂದಾಜು ಚಿಕಿತ್ಸೆಯ ವೆಚ್ಚ, ಚಿಕಿತ್ಸೆ ಯೋಜನೆಯ ಬದಲಾವಣೆಯ ಸಂದರ್ಭದಲ್ಲಿ ವೆಚ್ಚದ ಪರಿಣಾಮಗಳು, ಮತ್ತು ನೀವು ಹೊಂದಿರುವ ಯಾವುದೇ ಕಾಳಜಿಯನ್ನು ಹೇಗೆ ಪರಿಹರಿಸುವುದು ಎಂಬುದು.
- **ಒಪ್ಪಿಗೆ ಹಕ್ಕು:** ಯಾವುದೇ ಉದ್ದೇಶಿತ ಚಿಕಿತ್ಸೆಗಾಗಿ ನಿಮ್ಮ ಒಪ್ಪಿಗೆ ನೀಡಲು ಅಥವಾ ತಡೆಹಿಡಿಯುವ ಹಕ್ಕಿದೆ. ಒಪ್ಪಿಗೆಯನ್ನು ನೀಡುವ ಮೊದಲು ಮತ್ತೊಮ್ಮೆ ವೈದ್ಯಕೀಯ ಅಭಿಪ್ರಾಯ ಪಡೆಯಲು ನಿಮಗೆ ಹಕ್ಕಿದೆ. ಕ್ಲಿನಿಕಲ್ ರಿಸರ್ಚ್ / ಕ್ಲಿನಿಕಲ್ ಟ್ರಯಲ್‌ನಲ್ಲಿ ಚಿಕಿತ್ಸೆಗಾಗಿ ಒಪ್ಪಿಗೆಯನ್ನು ನಿರಾಕರಿಸುವ ಹಕ್ಕಿದೆ. ನೀವು ಯಾವುದೇ ವೈದ್ಯಕೀಯ ಸಂಶೋಧನೆ / ವಿಚಾರಣೆಯ ಭಾಗವಾಗಿದ್ದರೆ, ಯಾವುದೇ ಹಂತದಲ್ಲಿ, ಬರಹದಲ್ಲಿ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಹಕ್ಕಿದೆ.
- **ಆಯ್ಕೆ / ಭಾಗವಹಿಸುವ ಹಕ್ಕು:** ನಿಮ್ಮ ಎಲ್ಲ ಚಿಕಿತ್ಸೆಯ ಆಯ್ಕೆಗಳನ್ನು ತಿಳಿಯಲು ಮತ್ತು ನಿಮ್ಮ ಚಿಕಿತ್ಸೆಯಲ್ಲಿ ಸಂಬಂಧಿಸಿದ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ನಿಮಗೆ ಹಕ್ಕಿದೆ. ನೀವು ಬಯಸಿದಲ್ಲಿ ಚಿಕಿತ್ಸೆ ವೈದ್ಯರು ಅಥವಾ ಆಸ್ಪತ್ರೆಯನ್ನು ಬದಲಾಯಿಸುವ ಹಕ್ಕಿದೆ.
- **ಗೌಪ್ಯತೆ ಹಕ್ಕು:** ಸಮಾಲೋಚನೆ, ಪರೀಕ್ಷೆ, ಚಿಕಿತ್ಸೆ ಮತ್ತು ವಿವಿಧ ತನಿಖಾ ಕಾರ್ಯವಿಧಾನಗಳಲ್ಲಿ ಸಮಂಜಸವಾದ ಗೌಪ್ಯತೆಯನ್ನು ಪಡೆಯುವ ಹಕ್ಕಿದೆ. ನಿಮ್ಮ ಆರೋಗ್ಯ ಮಾಹಿತಿಯನ್ನು ರಕ್ಷಿಸಲು ನಿಮಗೆ ಹಕ್ಕಿದೆ. ಯಾವುದೇ ಕಾನೂನಿನ ವಿಷಯದಲ್ಲಿ ಅಥವಾ ನ್ಯಾಯಾಲಯದ ಆದೇಶವನ್ನು ಹೊರತುಪಡಿಸಿ, ಆರೋಗ್ಯ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿ ನಿಮ್ಮ ಅನುಮತಿಯೊಂದಿಗೆ ಬಹಿರಂಗಪಡಿಸಬಹುದು.
- **ಗೌರವಕ್ಕೆ ಹಕ್ಕು:** ಜನಾಂಗ, ಸಂಸ್ಕೃತಿ, ಧರ್ಮ, ವಯಸ್ಸು, ಲಿಂಗ ಅಥವಾ ದೈಹಿಕ ಸಾಮರ್ಥ್ಯದ ಹೊರತಾಗಿ ಸೂಕ್ತ ಚಿಕಿತ್ಸೆ ಪಡೆಯಲು ಹಕ್ಕು ಇದೆ ಮತ್ತು ಯಾವುದೇ ರೀತಿಯ ತಾರತಮ್ಯದ ದುರುಪಯೋಗ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಬಾರದು.
- **ಗುಣಮಟ್ಟ ಆರೈಕೆ ಹಕ್ಕು:** ನೀವು ನಿರೀಕ್ಷಿತ ವೃತ್ತಿಪರ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ವೈದ್ಯಕೀಯ ಆರೈಕೆಯನ್ನು ಪಡೆಯುವ ಹಕ್ಕಿದೆ.
- **ನಿರಾಕರಿಸುವ ಹಕ್ಕು:** ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕಿದೆ.

ಈ ಹಕ್ಕುಗಳ ಜವಾಬ್ದಾರಿಗಳಿಂದ ಸಮತೋಲಿತವಾಗುತ್ತವೆ. ಇದು ಆರೋಗ್ಯ ಸೇವೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ನೀವು ಈ ಕೆಳಗಿನಂತೆ ಮಾಡಿದರೆ ನಿಮ್ಮನ್ನು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ನೀವು ಸಹಾಯ ಮಾಡಬಹುದು:

- ಪೂರ್ಣ ಹೆಸರು, ವಿಳಾಸ ಮತ್ತು ಇತರ ಮಾಹಿತಿ ಸೇರಿದಂತೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಿ.
- ಪ್ರಸ್ತುತ ಪರಿಸ್ಥಿತಿ, ಹಿಂದಿನ ಅನಾರೋಗ್ಯಗಳು, ಆಸ್ಪತ್ರೆಗಳು, ಔಷಧಿಗಳು ಅಥವಾ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯ ಸೇರಿದಂತೆ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಇತಿಹಾಸ ಮತ್ತು ಮಾಹಿತಿಯನ್ನು ಒದಗಿಸಿ.
- ನಿಗದಿತ ಚಿಕಿತ್ಸೆಯ ಯೋಜನೆಯನ್ನು ಅನುಸರಿಸಿ, ಕೊಟ್ಟಿರುವ ಎಲ್ಲ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ ಮತ್ತು ವಿನಂತಿಸಿದಂತೆ ಅನುಸರಣೆಗೆ ಪಾಲ್ಗೊಳ್ಳುವುದು.
- ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿಯ ಇತರ ಸದಸ್ಯರು ನೀಡಿದ ವಿವರಗಳು ನಿಮಗೆ ಅರ್ಥವಾಗದಿದ್ದಾಗ ನೀವು ಪ್ರಶ್ನೆಗಳನ್ನು ಕೇಳಿ. ನಿಗದಿತ ಚಿಕಿತ್ಸೆಯಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾದರೆ ಅಥವಾ ಪರ್ಯಾಯ ಚಿಕಿತ್ಸೆಯನ್ನು ನೀವು ಬಯಸಿದರೆ ನಿಮ್ಮ ವೈದ್ಯರಿಗೆ ಅದರ ಬಗ್ಗೆ ತಿಳಿಸಿ.
- ನಿಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ನೀವು ಮಾಡುವ ನಿರ್ಧಾರಗಳ ಜವಾಬ್ದಾರಿಯನ್ನು ಸ್ವೀಕರಿಸಿ.

ಆಸ್ಪತ್ರೆಯ ಎಲ್ಲ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಿ. ಇವುಗಳೆಲ್ಲ ಕೆಲವು:

- ಆಸ್ಪತ್ರೆಯ ಆವರಣದಲ್ಲಿ ಧೂಮಪಾನ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ.
- ನಿಮ್ಮ ಎಲ್ಲ ಸಂದರ್ಶಕರು ಭೇಟಿ ಸಮಯ ಮತ್ತು ಪಾಲಿಸಿಯನ್ನು ಅನುಸರಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.
- ಶಬ್ದಗಳು, ಗೌಪ್ಯತೆ ಮತ್ತು ಇತರ ರೋಗಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಪರಿಗಣಿಸಿ.
- ಆವರಣಗಳಲ್ಲಿ ಯಾವುದೇ ಚೂಪಾದ ಆಯುಧಗಳನ್ನು ನಿಷೇಧಿಸಲಾಗಿದೆ.
- ಆಸ್ಪತ್ರೆ ಸಿಬ್ಬಂದಿಗಳೊಂದಿಗೆ, ಇತರ ರೋಗಿಗಳೊಂದಿಗೆ, ನಿಮ್ಮನ್ನು ನೋಡಲು ಭೇಟಿ ನೀಡುವವರೊಂದಿಗೆ ಸೌಜನ್ಯ ಮತ್ತು ಗೌರವದಿಂದ ನಡೆದುಕೊಳ್ಳಿ.
- ನೇಮಕಾತಿಗಳಿಗಾಗಿ ಸಮಯ ತೆಗೆದುಕೊಳ್ಳಿ. ಅಗತ್ಯವಿದ್ದಾಗ ಸಾಧ್ಯವಾದಷ್ಟು ಮುಂಚಿತವಾಗಿ ನೇಮಕಾತಿಗಳನ್ನು ರದ್ದುಗೊಳಿಸಿ ಅಥವಾ ಮರುಹೊಂದಿಸಿ.
- ನಿಮ್ಮ ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಸಲಹೆ ಇಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಪರಿಸ್ಥಿತಿಯು ಹದಗೆಟ್ಟರೆ ಅಥವಾ ಯೋಜಿಸಿದಂತೆ ಸುಧಾರಿಸದಿದ್ದರೆ ವೈದ್ಯರಿಗೆ ತಿಳಿಸಿ.
- ನಿಮಗಾಗಿ ಶಿಫಾರಸು ಮಾಡಿದ ಔಷಧಿಗಳನ್ನು ಇತರರಿಗೆ ನೀಡಬಾರದು.
- ವಿಮೆ ಹಕ್ಕುಗಳಿಗಾಗಿ ಸಂಪೂರ್ಣ ಮತ್ತು ನಿಖರವಾದ ಮಾಹಿತಿ ಒದಗಿಸಿ; ವಿಮೆ ನಿರಾಕರಿಸಿದರೆ, ಸಂಸ್ಕರಣಾ ಹಕ್ಕುಗಳಿಗಾಗಿ ಆಸ್ಪತ್ರೆಯೊಂದಿಗೆ ಸಹಕರಿಸಿ ಮತ್ತು ಹಣ ಪಾವತಿ ಮಾಡಿ.
- ಆಸ್ಪತ್ರೆಯ ನಿಯಮಗಳ ಪ್ರಕಾರ ಸಕಾಲಿಕವಾಗಿ ಪಾವತಿಸುವ ಸೇವೆಗಳಿಗೆ ಪಾವತಿಸಿ ಮತ್ತು ನಿಮಗೆ ಯಾವುದೇ ಕಾಳಜಿ ಇದ್ದಲ್ಲಿ ಸ್ಪಷ್ಟೀಕರಣವನ್ನು ಪಡೆದುಕೊಳ್ಳಿ.
- ನೀಡಲಾದ ಅಂದಾಜು ಮೊತ್ತ, ಅಂದಾಜು ಎಂದು ತಿಳಿದಿರಲಿ ಮತ್ತು ಚಿಕಿತ್ಸೆ ಯೋಜನೆ, ಚಿಕಿತ್ಸೆಯ ಅವಧಿ/ತಂಗುವಿಕೆ ಅಥವಾ ಹಾಸಿಗೆ ಬದಲಾವಣೆಯ ವಿಭಾಗದ ವೇಳೆ ಬದಲಾಗಬಹುದು.
- ಬೇರೆ ರೋಗಿಗಳ ವೈದ್ಯಕೀಯ ಸ್ಥಿತಿಯು ಹೆಚ್ಚು ತುರ್ತುಗಂಧದ ಸಂದರ್ಭಗಳಲ್ಲಿ ವೈದ್ಯರು ಆತನನ್ನು / ಅವಳನ್ನು ಮೊದಲು ಚಿಕಿತ್ಸೆಗೆ ಒಳಪಡಿಸಬೇಕು ಎಂಬ ಅಂಶವನ್ನು ತೀರ್ಮಾನಿಸುವ ಮತ್ತು ಸ್ವೀಕರಿಸುವ ವೈದ್ಯರ ಸಾಮರ್ಥ್ಯವನ್ನು ನೀವು ಗೌರವಿಸಿ.
- ಹಕ್ಕುಗಳ ಚಾರ್ಟರ್ ಅರ್ಥ ಮತ್ತು ಸ್ಪಷ್ಟೀಕರಣ ಪಡೆಯಲು, ಯಾವುದೇ ವೇಳೆ ನಿಮಗೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದರೆ ಅಥವಾ ದೂರು ನೀಡಲು ಬಯಸುವ ಸಲಹೆಗಳನ್ನು ಹೊಂದಿದ್ದರೆ, ದಯವಿಟ್ಟು ಆಸ್ಪತ್ರೆಯಲ್ಲಿ ಯಾವುದೇ ದೂರವಾಣಿಯಿಂದ PRO ಕಚೇರಿ ಸಂಪರ್ಕಿಸಿ ಮತ್ತು ಸೂಚನೆಗಳನ್ನು ಅನುಸರಿಸಿ.

ದಯವಿಟ್ಟು ಗಮನಿಸಿ:

- ನಿಮ್ಮ ಡಿಸ್ಚಾರ್ಜ್ ಪ್ರಕ್ರಿಯೆಯು 2-4 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. ನೀವು ವಿಮೆಯ ಮೂಲಕ ಪಾವತಿಸುತ್ತಿದ್ದರೆ, ನಿಮ್ಮ ಡಿಸ್ಚಾರ್ಜ್ ನಿಮ್ಮ ಬಿಲ್‌ಗಳನ್ನು ಅನುಮೋದಿಸಲು ನಿಮ್ಮ ವಿಮಾ ಕಂಪನಿಯು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿರುತ್ತದೆ.
- ರೋಗಿಯನ್ನು ಐಸಿಯು ಅಥವಾ ಲೇಬರ್ ವಾರ್ಡ್‌ಗೆ ಸ್ಥಳಾಂತರಿಸಿದರೆ, ಕೊಠಡಿಯನ್ನು ಖಾಲಿ ಮಾಡಲು ಅಥವಾ ಹೆಚ್ಚುವರಿಯಾಗಿ ಪಾವತಿಸಲು ರೋಗಿಗೆ ಸಂಬಂಧಪಟ್ಟವರನ್ನು ಕೇಳಲಾಗುತ್ತದೆ, ಇದು ಕೊಠಡಿಗಳ ಲಭ್ಯತೆಗೆ ಒಳಪಟ್ಟಿರುತ್ತದೆ.
- ಆಸ್ಪತ್ರೆ ಅಧಿಕಾರಿಗಳಿಂದ ಲಿಖಿತ ಅನುಮತಿಯಿಲ್ಲದೆಯೇ ಆಸ್ಪತ್ರೆಯ ಸಿಬ್ಬಂದಿ ಅಥವಾ ಸೌಲಭ್ಯಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ನಿಮಗೆ ಅನುಮತಿ ಇಲ್ಲ.